

**II Semester B.Com. Examination, May/June 2007**  
**(Semester Scheme)**  
**FINANCIAL ACCOUNTING – II**

Time: 3 Hours

Max. Marks: 90

*Instruction : Answers should be either in Kannada or in English.*

**SECTION – A**

Answer **any 10** of the following. **Each** question carries **2** marks : **(10×2=20)**

1. a) How do you calculate gross profit ratio ?
- b) What is loaded price ?
- c) Why are total debtors A/c and total creditors A/c prepared under single entry system ?
- d) Who is an insured ?
- e) What is salvage ?
- f) Give two examples of inter-branch transaction.
- g) What is Memorandum trading A/c ?
- h) Which is the Authority issuing Accounting Standards ?
- i) Mention the basis of apportionment of the following expenses in case of departmental accounting.
  - i) Labour welfare expenses
  - ii) Advertising
- j) What is single entry system of Book-Keeping ?
- k) What do you mean by Independent branch ?
- l) What is Average clause ? When it is applicable ?

## SECTION – B

Answer **any 5** of the following. **Each** question carries **5** marks.

(5×5=)

2. What are the advantages of single entry system ?
3. From the following particulars. Prepare Branch A/c showing the profit or loss from the branch.

	<b>Rs.</b>
Opening stock at branch	15,000
Goods sent to branch	45,000
Cash sales	60,000
Expenses :	
Salaries	1,000
Other expenses	2,000

Closing stock could not be ascertained but it is known that the branch usually sells at cost plus 20%. The branch manager is entitled to a commission of 5% on the profit of the branch before charging such commission.

4. Prepare total Debtors A/c and Bills Receivable A/c for the year ending 31-3-2000 from the following details.

	<b>Rs.</b>
Total sales during the year	1,12,500
Cash sales during the year	29,450
Returns inwards	450
Discount allowed	150
Cash received from debtors	68,750
Cash received against B/R	2,900
Debtors on 1-4-99	39,250
Debtors on 31-3-2000	49,850
B/R on 1-4-99	1,900
B/R on 31-3-2000	1,450

5. Give Journal entries for the following transactions in the books of Head Office.
- i) Goods sent by H.O. on 28<sup>th</sup> December worth Rs. 1,500 to its Kanpur branch not received by branch up to December 31.
  - ii) Goods sent by Mumbai branch to Kanpur branch for Rs. 300 are yet to be recorded.
  - iii) Kanpur branch paid Rs. 3,000 for a Machinery purchased by H.O. in Kanpur.
  - iv) Kanpur branch collected Rs. 2,000 from Kanpur customer of head office.
  - v) A remittance of Rs. 8,500 made by Kanpur to head office on 28th December was received by the latter on 4th January 2007.
6. State any five objectives of Branch Accounting.
7. State the scope and functions of Accounting Standards Board.
8. Manoj Ltd. of Mumbai, has a branch in Agra. The H.O. sends goods to branch at cost plus 50%. From the following particulars, prepare Branch account.

	<b>Rs.</b>
Goods sent from H.O. at invoice price	50,000
Return goods to head office	1,000
Cash sales	35,500
Credit sales	8,000
Stock at the begining of the year	10,000
Stock at the closing of the year	11,000

9. From the following information calculate opening stock :

	<b>Rs.</b>
Purchases during the year	55,000
Sales during the year	1,25,000
Closing stock	18,000
Manufacturing expenses	12,000
Carriage in ward	2,000

Rate of gross profit was 25% on cost.

## SECTION – C

Answer **any 3** of the following. **Each** question carries **15** marks.

(3×15)

10. From the following figures relating to Bangalore branch opened in 2005. Prepare branch a/c for 2005 and 2006.

	Rs.	Rs.
Goods sent to branch	3,000	4,200
Cash sales	1,200	1,920
Credit sales	2,160	3,000
Cash received from Debtors	1,920	2,400
Discount allowed	30	90
Bad debts	30	60
Cash sent to branch for expenses	420	600
Stock on 31st Dec.	480	840
Petty cash on 31st Dec	10	12

11. From the following information furnished by Mr. Kumar, who keeps his book of account on single entry system. Prepare his trading, P & L A/c for the year ending 31-3-2006 and Balance sheet as on that date.

a) Summary of cash Book :

	Rs.
Bank over draft on 1-4-2005	10,000
Cash sales	23,000
Drawings	5,000
Manager salary	4,000
Salary to staff	7,000
General expenses	2,000
Wages	8,000
Paid to creditors	62,000
Received from debtors	75,000
Cash on hand on 31-3-2006	500
Cash at Bank on 31-3-2006	1,500

b) Other assets and liabilities as on :

	<b>1-4-2005</b>	<b>31-3-2006</b>
	<b>Rs.</b>	<b>Rs.</b>
Plant	40,000	40,000
Furniture	4,000	4,000
Stock	22,000	27,000
Debtors	9,000	12,000
Creditors	15,000	13,000

c) Other information :

i) Depreciate plant and furniture by 10%

ii) Provide for doubtful debts @ 5% on Debtors.

12. Fire occurred in the premises of Mr. Ranganath on 10th March 2002. In order to make a claim on their fire policies in respect of stock. They ask your advice and you are able to obtain the following information.

	<b>1999</b>	<b>2000</b>	<b>2001</b>	<b>2002</b>
	<b>Rs.</b>	<b>Rs.</b>	<b>Rs.</b>	<b>Rs.</b>
Opening stock valued	76,000	1,14,000	1,52,000	76,000
Purchases	3,60,000	4,30,000	4,60,000	1,50,000
Sales	5,60,000	7,00,000	8,00,000	2,60,000
Wages and Manuf. exp.	1,50,400	1,91,000	1,40,000	45,000
Closing stock	1,14,000	1,52,000	76,000	-

The stock salvaged was Rs. 15,400.

It was practice of the firm to value of the stock at 5% less cost. Determine the amount claim to be recovered from Insurance Company.

13. The Ahmedabad branch of Universal Traders Ltd., closed its books on 30th June 2006, when the following trial balance was compiled.

	Rs.		Rs.
Sundry Debtors	24,000	Sundry creditors	17,200
Cash in hand	3,800	Sales	2,25,000
Furniture	12,500	H.O. account	25,000
Stock on 1st January	4,500		
Goods from H.O.	68,000		
Purchases	1,32,900		
Wages and Salaries	11,000		
Trade expenses	10,500		
	<b>2,67,200</b>		<b>2,67,200</b>

The closing stock on 30<sup>th</sup> June, 2006 was Rs. 5,200. Close the branch books. Prepare branch trading and P & L A/c and Balance sheet. Also Incorporate the branch figures in the books of Head office by journal entries.

14. From the following particulars prepare the Departmental Trading and Profit and Loss account for the year ending 31-12-2006.

	Dept. A Rs.	Dept. B Rs.	Total Rs.
Opening stock	14,000	12,000	26,000
Purchases	75,100	69,800	1,44,900
Sales	1,00,000	80,000	1,80,000
Returns outwards	1,100	800	1,900
Salaries	9,000	8,500	17,500
General Salaries	—	—	11,600
Rent and Rates	—	—	6,000
Advertising	—	—	8,100
Insurance	—	—	1,000
Carriage outwards	—	—	5,400
Discount allowed	—	—	1,800
Discount earned	—	—	1,430
Accountancy charges	—	—	2,860
Carriage inwards	—	—	1,430

**Additional information :**

- Goods transferred from Dept. A to Dept. B worth Rs. 5,000 were not recorded.
- General salaries are to be allocated equally.
- The area occupied is in the ratio of 3:2.
- Insurance premium and accountancy charges cannot be allocated conveniently to any department.
- Closing stock of Depts. A was Rs. 16,000 and that of Dept. B Rs. 17,000.

**ಕನ್ನಡ ಅವತರಣಿಕೆ****ವಿಭಾಗ - ಎ**

ಯಾವುದಾದರೂ 10 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು.

(10×2=20)

- ಸ್ಥೂಲ ಲಾಭ ಅನುಪಾತವನ್ನು ಹೇಗೆ ಕಂಡು ಹಿಡಿಯುವಿರಿ ?
  - ಹೇರಿಕೆ ಬೆಲೆ ಎಂದರೇನು ?
  - ಒಟ್ಟು ಸಾಲಗಾರರ ಖಾತೆ ಮತ್ತು ಒಟ್ಟು ಸಾಲಿಗರ ಖಾತೆಯನ್ನು ಏಕ ನಮೂದು ಪದ್ಧತಿಯಲ್ಲಿ ಏಕೆ ತಯಾರಿಸುವಿರಿ ?
  - ಇನ್‌ಸೂರ್‌ಡ್ ಎಂದರೇನು ?
  - ಸಂರಕ್ಷಿಸಿದ ಸರಕು ಎಂದರೇನು ?
  - ಅಂತರ ಶಾಖಾ ವ್ಯವಹಾರಗಳಿಗೆ ಸಂಬಂಧಿಸಿದಂತಹ ಎರಡು ಉದಾಹರಣೆ ಕೊಡಿ.
  - ನಮೂನೆ ವ್ಯಾಪಾರ ಲೆಕ್ಕ ಎಂದರೇನು ?
  - ಯಾವ ಸಂಸ್ಥೆಗೆ ಲೆಕ್ಕಚಾರ ಮೌಲ್ಯಗಳನ್ನು ನಿರ್ಧರಿಸುವ ಅಧಿಕಾರವಿದೆ ?
  - ವಿಭಾಗೀಯ ಲೆಕ್ಕಚಾರ ಲೆಕ್ಕಗಳಲ್ಲಿ ಯಾವ ಆಧಾರದ ಮೇಲೆ ಖರ್ಚುಗಳನ್ನು ಹಂಚುವಿರಿ ?
    - ಕಾರ್ಮಿಕ ಕಲ್ಯಾಣ ವೆಚ್ಚ
    - ಜಾಹೀರಾತು
  - ಏಕ ನಮೂದು ಪದ್ಧತಿ ಎಂದರೇನು ?
  - ಸ್ವಾವಲಂಬಿ ಶಾಖೆಗಳು ಎಂದರೇನು ?
  - ಸರಾಸರಿ ಕಲಮು ಎಂದರೇನು ? ಇದನ್ನು ಎಲ್ಲಿ ಉಪಯೋಗಿಸುತ್ತಿರಿ ?

## ವಿಭಾಗ - ಬಿ

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

(5x5)

2. ಏಕ ನಮೂದು ಪದ್ಧತಿಯ ಅನುಕೂಲಗಳೇನು ?
3. ಈ ಕೆಳಕಂಡ ವಿವರಗಳಿಂದ ಶಾಖೆಯ ಲಾಭ ನಷ್ಟವನ್ನು ಶಾಖೆಯ ಲೆಕ್ಕದಿಂದ ತೋರಿಸಿರಿ.

ರೂ.

ಪ್ರಾರಂಭಿಕ ಶಾಖೆಯ ದಾಸ್ತಾನು	15,000
ಶಾಖೆಗೆ ಕಳುಹಿಸಿದಂತಹ ಸರಕು	45,000
ನಗದು ಮಾರಾಟ	60,000
ಖರ್ಚುಗಳು :	
ಸಂಬಳ	1,000
ಇತರ ಖರ್ಚುಗಳು	2,000

ಅಂತಿಮ ದಾಸ್ತಾನುಗಳ ಬಗ್ಗೆ ಕಂಡು ಹಿಡಿಯಲಾಗಲಿಲ್ಲ. ಶಾಖೆಯ ಸರಕುಗಳನ್ನು ಅಸಲು ಮತ್ತು ಶೇ. 20 ರ ಮೇಲೆ ಮಾರಾಟ ಮಾಡಲಾಗಿದೆ. ಶಾಖೆಯ ಮ್ಯಾನೇಜರ್‌ಗೆ ಶೇ. 5 ರಂತೆ ದಳ್ಳಾಳಿಯನ್ನು ಕೊಟ್ಟಿದೆ. ಈ ದಳ್ಳಾಳಿಯ ಲಾಭವನ್ನು ಕಂಡು ಹಿಡಿಯುವ ಮುಂಚೆ ಕೊಡಲಾಗಿದೆ.

4. ಒಟ್ಟು ಮಾರಾಟ ಮತ್ತು ಬರಬೇಕಾದ ಹುಂಡಿಗಳ ಲೆಕ್ಕವನ್ನು 31-3-2000 ವರ್ಷದ ಕೊನೆಯಲ್ಲಿ ತಯಾರಿಸಿ.

ರೂ.

ಒಟ್ಟು ಮಾರಾಟ ಈ ವರ್ಷದಲ್ಲಿ	1,12,500
ನಗದು ಮಾರಾಟ ಈ ವರ್ಷದಲ್ಲಿ	29,450
ಮಾರಾಟ ವಾಪಸಾತಿ	450
ಗ್ರಾಹಕರಿಗೆ ಕೊಟ್ಟ ಸೋಡಿ	150
ಸಾಲಗಾರರಿಂದ ಬಂದಂತಹ ನಗದು	68,750
ಬರಬೇಕಾದ ಹುಂಡಿಗಳಿಂದ ಬಂದಂತಹ ನಗದು	2,900
ಸಾಲಗಾರರು 1-4-1999	39,250
ಸಾಲಗಾರರು 31-3-2000	49,850
ಬರಬೇಕಾದ ಹುಂಡಿ 1-4-99	1,900
ಬರಬೇಕಾದ ಹುಂಡಿ 31-3-2000	1,450



5. ಪ್ರಧಾನ ಕಛೇರಿಯ ಪುಸ್ತಕಗಳಲ್ಲಿ ರೋಜು ನಮೂನೆಗಳನ್ನು ಕೂಡಿ.
- 28ನೇ ಡಿಸೆಂಬರ್ ತಿಂಗಳಿನಲ್ಲಿ 1,500 ರೂ.ಗಳ ಸರಕನ್ನು ಪ್ರಧಾನ ಕಛೇರಿಯ ಕಾನ್ಪರ ಶಾಖೆಗೆ ರವಾನಿಸಿದೆ. ಆದರೆ 31 ನೇ ಡಿಸೆಂಬರ್ ತನಕ ಸರಕುಗಳು ತಲುಪಿಲ್ಲ.
  - ಮುಂಬೈ ಶಾಖೆಯಿಂದ ಕಾನ್ಪರ ಶಾಖೆಗೆ ಕಳುಹಿಸಿದ 300 ರೂ.ಗಳ ಸರಕುಗಳಿಗೆ ಸಂಬಂಧ ಪಟ್ಟಂತೆ ಯಾವುದೇ ಸಮೂನೆಯನ್ನು ಮಾಡಿಲ್ಲ.
  - ಪ್ರಧಾನ ಕಛೇರಿಯ ಖರೀದಿ ಮಾಡಿದ ಯಂತ್ರದ 3,000 ರೂ.ಗಳನ್ನು ಕಾನ್ಪರ ಶಾಖೆ ಕಾನ್ಪರದಲ್ಲಿ ಕೊಟ್ಟಿದೆ.
  - ಕಾನ್ಪರ ಶಾಖೆಯು ಪ್ರಧಾನ ಕಛೇರಿಯ ಕಾನ್ಪರ ಗ್ರಾಹಕನಿಂದ 2,000 ರೂ.ಗಳನ್ನು ವಸೂಲಾತಿ ಮಾಡಿದೆ.
  - 28ನೇ ಡಿಸೆಂಬರ್ ತಿಂಗಳಿನಲ್ಲಿ ಕಾನ್ಪರ ಶಾಖೆಯ 8,500 ರೂ.ಗಳನ್ನು ಕಳುಹಿಸಿದೆ, ಆದರೆ ಪ್ರಧಾನ ಕಛೇರಿಯು 4-1-2007 ರಲ್ಲಿ ಸ್ವೀಕರಿಸಿದೆ.
6. ಶಾಖಾ ಲೆಕ್ಕಚಾರದ ಯಾವುದಾದರೂ ಐದು ಉದ್ದೇಶಗಳನ್ನು ತಿಳಿಸಿ.
7. ಲೆಕ್ಕಚಾರ ಮೌಲ್ಯಗಳ ಬೋರ್ಡಿನ ಉದ್ದೇಶ ಮತ್ತು ಕಾರ್ಯಗಳನ್ನು ತಿಳಿಸಿ.
8. ಮನೋಜ್ ಲಿ., ಮುಂಬೈರವರು ಆಗ್ರಾದಲ್ಲಿ ಒಂದು ಶಾಖೆಯನ್ನು ತೆರೆದಿರುತ್ತಾರೆ. ಪ್ರಧಾನ ಕಛೇರಿಯ ತನ್ನ ಶಾಖೆಗೆ ಅಸಲು ಮತ್ತು ಶೇ. 50ರ ದರದಲ್ಲಿ ಸರಕುಗಳನ್ನು ಕಳುಹಿಸುತ್ತಿದ್ದಾರೆ. ಈ ಕೆಳಗೆ ಕೊಟ್ಟಿರುವ ಮಾಹಿತಿಯಿಂದ ಶಾಖಾ ಲೆಕ್ಕವನ್ನು ತಯಾರಿಸಿರಿ.

	ರೂ.
ಪ್ರಧಾನ ಕಛೇರಿಯಿಂದ ಕಳುಹಿಸಿದ ಸರಕು ವಿಕ್ರಯ ಬೆಲೆಯಲ್ಲಿ	50,000
ಪ್ರಧಾನ ಕಛೇರಿಗೆ ವಾಪಸ್ಸು ಮಾಡಿದ ಸರಕು	1,000
ನಗದು ಮಾರಾಟ	35,500
ಸಾಲ ಮಾರಾಟ	8,000
ಪ್ರಾರಂಭಿಕ ದಾಸ್ತಾನು	10,000
ಅಂತಿಮ ದಾಸ್ತಾನು	11,000

9. ಈ ಕೆಳಗಿನ ಮಾಹಿತಿಯಿಂದ ಪ್ರಾರಂಭಿಕ ದಾಸ್ತಾನಿನ ಬೆಲೆಯನ್ನು ಕಂಡುಹಿಡಿಯಿರಿ.

	ರೂ.
ಈ ವರ್ಷದಲ್ಲಿ ಮಾಡಿದ ಖರೀದಿ	55,000
ಈ ವರ್ಷದಲ್ಲಿ ಮಾಡಿದ ಮಾರಾಟ	1,25,000
ಅಂತಿಮ ದಾಸ್ತಾನು	18,000
ಉತ್ಪಾದನಾ ವೆಚ್ಚ	12,000
ಕೊಂಡ ಬಾಡಿಗೆ	2,000

ಸ್ಥೂಲ ಲಾಭ ಅಸಲಿನ ಮೇಲೆ ಶೇ. 25.

## ವಿಭಾಗ-೨

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

(3×15=)

10. 2005ನೇ ಇಸವಿಯಲ್ಲಿ ತೆರೆದಿರುವ ಬೆಂಗಳೂರು ಶಾಖೆಯ ಕೆಳಗಿನ ವಿವರವನ್ನು ಕೊಟ್ಟಿದೆ. ಈ ವಿವರಗಳಿಂದ ಬೆಂಗಳೂರು ಶಾಖೆಯ ಖಾತೆಯನ್ನು 2005 ಮತ್ತು 2006 ವರ್ಷಗಳಿಗೆ ತಯಾರಿಸಿ.

	ರೂ.	ರೂ.
ಶಾಖೆಗೆ ಕಳುಹಿಸಿರುವ ಸರಕು	3,000	4,200
ನಗದು ಮಾರಾಟ	1,200	1,920
ಸಾಲ ಮಾರಾಟ	2,160	3,000
ಸಾಲಗಾರರಿಂದ ಬಂದಂತಹ ನಗದು	1,920	2,400
ಸೋಡಿ ಕೊಟ್ಟದ್ದು	30	90
ಕರಡು ಸಾಲ	30	60
ಶಾಖೆಯ ಖರ್ಚುಗಳಿಗೆ ಕಳುಹಿಸಿದ ನಗದು	420	600
ದಾಸ್ತಾನು 31ನೇ ಡಿಸೆಂಬರ್	480	840
ಚಿಲ್ಲರೆ ನಗದು 31ನೇ ಡಿಸೆಂಬರ್	10	12

11. ಕುಮಾರ್ ಎಂಬ ವ್ಯಾಪಾರಿಯು ತನ್ನ ಲೆಕ್ಕಗಳನ್ನು ಏಕ ನಮೂದು ಪದ್ಧತಿಯಲ್ಲಿ ಅಳವಡಿಸಿದ್ದಾನೆ. ಅವನ ಪುಸ್ತಕದಲ್ಲಿ ಕೊಟ್ಟಿರುವ ಮಾಹಿತಿಯಿಂದ ವ್ಯಾಪಾರ, ಲಾಭ ನಷ್ಟ ಖಾತೆಯನ್ನು ಮತ್ತು ಆಸ್ತಿ ಜವಾಬ್ದಾರಿ ಪಟ್ಟಿಯನ್ನು 31-3-2006 ರ ಕೊನೆಯಲ್ಲಿ ತಯಾರಿಸಿ.

a) ನಗದು ಪುಸ್ತಕಲ್ಲಿ ಕೊಟ್ಟಿರುವಂತೆ

	ರೂ.
ಬ್ಯಾಂಕ್ ಮೀರೆಳೆತ 1-4-2005	10,000
ನಗದು ಮಾರಾಟ	23,000
ಸ್ವಂತ ಬಳಕೆಗೆ	5,000
ಮ್ಯಾನೇಜರ್ ಸಂಬಳ	4,000
ಉದ್ಯೋಗಿಗಳ ಸಂಬಳ	7,000
ಸಾಮಾನ್ಯ ಖರ್ಚುಗಳು	2,000
ಕೂಲಿ	8,000
ಸಾಲಿಗರಿಗೆ ಕೊಟ್ಟಂತ ನಗದು	62,000
ಸಾಲಗಾರರಿಂದ ಬಂದಂತಹ ನಗದು	75,000
ಕೈಯಲ್ಲಿರುವ ನಗದು 31-3-2006	500
ಬ್ಯಾಂಕಿನಲ್ಲಿರುವ ನಗದು 31-3-2006	1,500

b) ಇತರೆ ಆಸ್ತಿಗಳು ಮತ್ತು ಜವಾಬ್ದಾರಿಗಳು :

	1-4-2005	31-3-2006
	ರೂ.	ರೂ.
ಸ್ಥಾವರಗಳು	40,000	40,000
ಪೀಠೋಪಕರಣಗಳು	4,000	4,000
ದಾಸ್ತಾನು	22,000	27,000
ಸಾಲಗಾರರು	9,000	12,000
ಧನಿಗಳು	15,000	13,000

c) ಇತರೆ ಮಾಹಿತಿಗಳು :

i) ಸ್ಥಾವರ ಮತ್ತು ಪೀಠೋಪಕರಣಗಳಿಗೆ ಶೇ. 10ರಷ್ಟು ಸವಕಳಿ ತೆಗೆಯುವುದು.

ii) ಶೇ. 5ರಂತೆ ಅನುಮಾನಾಸ್ಪದ ಸಾಲಗಳಿಗೆ ಕೊಡುವುದು.

12. 10ನೇ ಮಾರ್ಚ್ 2002ರಲ್ಲಿ ರಂಗನಾಥ ಎಂಬುವರ ಅವರಣದಲ್ಲಿ ಬೆಂಕಿ ಅನಾಹುತವಾಯಿತು. ಈ ಕೆಳಗೆ ಕೊಟ್ಟಿರುವ ಮಾಹಿತಿಯಿಂದ ಬೆಂಕಿವಿಮೆ ಬೇಡಿಕೆ ಮೊತ್ತವನ್ನು ಕಂಡುಹಿಡಿಯಿರಿ.

	1999	2000	2001	2002
	ರೂ.	ರೂ.	ರೂ.	ರೂ.
ಪ್ರಾರಂಭಿಕ ದಾಸ್ತಾನು ಬೆಲೆ	76,000	1,14,000	1,52,000	76,000
ಖರೀದಿ	3,60,000	4,30,000	4,60,000	1,50,000
ಮಾರಾಟ	5,60,000	7,00,000	8,00,000	2,60,000
ಕೂಲಿ ಮತ್ತು ಉತ್ಪಾದನ ವೆಚ್ಚ	1,50,400	1,91,000	1,40,000	45,000
ಅಂತಿಮ ದಾಸ್ತಾನು	1,14,000	1,52,000	76,000	—

ಸಂರಕ್ಷಿಸಿದ ಸರಕಿನ ಬೆಲೆ 15,400 ರೂ.ಗಳು.

ಯಾವಾಗಲೂ ದಾಸ್ತಾನನ್ನು ಶೇ. 5ರಷ್ಟು ಅಸಲಿಗಿಂತ ಕಡಿಮೆ ಮೌಲ್ಯ ಮಾಡುವುದು.

13. ಯೂನಿವರ್ಸಲ್ ಟ್ರೇಡರ್ ಲಿ. ರವರ ಅಹಮದಾಬಾದ್ ಶಾಖೆಯು 30-6-2006ರಲ್ಲಿ ತನ್ನ ಪುಸ್ತಕಗಳನ್ನು ಅಂತಿಮಗೊಳಿಸುತ್ತದೆ. ಆ ಶಾಖೆಯ ತಾಳೆಪಟ್ಟಿಯನ್ನು ತಯಾರಿಸಿದೆ.

	ರೂ.		ರೂ.
ಸಾಲಗಾರರು	24,000	ಸಾಲಿಗರು	17,200
ಕೈಯಲ್ಲಿರುವ ನಗದು	3,800	ಮಾರಾಟ	2,25,000
ಪೀಠೋಪಕರಣಗಳು	12,500	ಪ್ರ.ಕ.ಲೆಕ್ಕ	25,000
ದಾಸ್ತಾನು 1ನೇ ಜನವರಿ	4,500		
ಪ್ರ.ಕ.ಯಿಂದ ಬಂದ ಸರಕು	68,000		
ಖರೀದಿಗಳು	1,32,900		
ಕೂಲಿ ಮತ್ತು ಸಂಬಳ	11,000		
ವ್ಯಾಪಾರ ವಿಚಾರ	10,500		
	<b>2,67,200</b>		<b>2,67,200</b>

30-6-2006 ರ ಅಂತಿಮ ದಾಸ್ತಾನು 5,200 ರೂ.ಗಳು.

ಶಾಖೆಯ ಪುಸ್ತಕಗಳನ್ನು ಅಖೈರುಗೊಳಿಸುವುದು. ಶಾಖೆಯ ವ್ಯಾಪಾರ, ಲಾಭ ನಷ್ಟ ಖಾತೆ ಮತ್ತು ಆಸ್ತಿ ಜವಾಬ್ದಾರಿ ಪಟ್ಟಿಯನ್ನು ತಯಾರಿಸುವುದು. ಪ್ರಧಾನ ಕಛೇರಿಯ ಪುಸ್ತಕದಲ್ಲಿ ಶಾಖೆಯ ಲೆಕ್ಕವನ್ನು ಸಂಯೋಜನೆಗೊಳಿಸುವುದು.

14. ಈ ಕೆಳಕಂಡ ವಿವರಗಳಿಂದ ವಿಭಾಗೀಯ ವ್ಯಾಪಾರ, ಲಾಭ ನಷ್ಟ ಖಾತೆಯನ್ನು 31-12-2006ರ ಕೊನೆಗೆ ತಯಾರಿಸುವುದು.

	ವಿಭಾಗ - ಎ ರೂ.	ವಿಭಾಗ - ಬಿ ರೂ.	ಒಟ್ಟು ರೂ.
ಪ್ರಾರಂಭಿಕ ದಾಸ್ತಾನು	14,000	12,000	26,000
ಖರೀದಿಗಳು	75,100	69,800	1,44,900
ಮಾರಾಟ	1,00,000	80,000	1,80,000
ಖರೀದಿ ವಾಪಸಾತಿ	1,100	800	1,900
ಸಂಬಳ	9,000	8,500	17,500
ಸಾಮಾನ್ಯ ಸಂಬಳ	-	-	11,600
ಬಾಡಿಗೆ ಮತ್ತು ತೆರಿಗೆ	-	-	6,000
ಜಾಹೀರಾತು	-	-	8,100
ವಿಮೆ	-	-	1,000
ಮಾರಾಟ ಬಾಡಿಗೆ	-	-	5,400
ಕೊಟ್ಟ ಸೋಡಿ	-	-	1,800
ಬಂದಿರುವಂತಹ ಸೋಡಿ	-	-	1,430
ಅಕೌಂಟಿನ್ಸಿ ಚಾರ್ಜ್	-	-	2,860
ಕೊಂಡ ಬಾಡಿಗೆ	-	-	1,430

ಹೆಚ್ಚಿನ ಮಾಹಿತಿ :

- ವಿಭಾಗ - ಎ ಯಿಂದ ವಿಭಾಗ - ಬಿ ಗೆ ವರ್ಗಾಯಿಸಿದ್ದ 5,000 ರೂ.ಗಳ ಸರಕನ್ನು ದಾಖಲಿಸಿಲ್ಲ.
- ಸಾಮಾನ್ಯ ಸಂಬಳವನ್ನು ಸಮಾನವಾಗಿ ಹಂಚಿರಿ.
- 3:2 ಅನುಪಾತದಲ್ಲಿ ಕ್ಷೇತ್ರವನ್ನು ಆಕ್ರಮಿಸಿದೆ.
- ವಿಮೆಯ ಹಣ ಮತ್ತು ಅಕೌಂಟಿನ್ಸಿ ಚಾರ್ಜ್‌ಗಳನ್ನು ಯಾವುದೇ ಆಧಾರದಲ್ಲಿ ಹಂಚಲಾಗುವುದಿಲ್ಲ.
- ಅಂತಿಮ ದಾಸ್ತಾನು ಬೆಲೆ ವಿಭಾಗ-ಎ 16,000 ರೂ.ಗಳು, ವಿಭಾಗ - ಬಿ 17,000 ರೂ.ಗಳು.